

ರಾಯನ ನೋಡಿರೋ ಮಧ್ವ ರಾಯನ

1. **Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchha Rayaru, page No. 46.
2. **Note:** This song is not available in other standard books that I referred.

ರಾಗ: ಅರಾಣ

ತಾಳ: ಆದಿ

ರಾಯನ ನೋಡಿರೋ ಮಧ್ವ ರಾಯನ ಪಾಡಿರೋ || ಪ ||

ಅಂಜನೆಯಲಿ ಹುಟ್ಟಿ ಅಂಬರಕಡರಿದ

ಹರಿಯೋ - ಸಿಂಹದ - ಮರಿಯೋ

ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂ-

ಫಿಸಿದ - ಪುರ - ಸಂಧಿಸಿದ

ಅಂಜದೆ ವನವನು ಕಿತ್ತಿದ ಪುರವನು

ಸುಟ್ಟ - ತಾ ಬಲು - ದಿಟ್ಟಾ

ಸಂಜೀವನ ಗಿರಿ ತಂದು ವಾನರರ

ಪೊರೆದಾ - ರಾಮನ - ಬೆರೆದಾ || 1 ||

ಕುಂತಿ ಕುಮಾರನು ಶೀಮೆಗೆ ಹರುಷದಿ

ಬೆಳೆದ - ಖಳರನು - ತುಳಿದ

ಆಂತ ಕೌರವ - ದುಶ್ಯಾಸನರಾ ಶಿರ

ತರೆದಾ - ಚಲವನು - ಮೆರೆದ

ಸಂತಾಪವ ಪಡಿಸಿದ ಕುಜನಕ ಭೀಮ -

ನಾದ - ಸನ್ನುತ - ನಾದ

ಕಂತುಜನಕ ಶ್ರೀ ಕೃಷ್ಣನ ಪಾದದಿ

ಬಿದ್ದ - ಮದಗಜ - ಗೆದ್ದ || 2 ||

ಮುನಿ ಕುಲದಲಿ ಉದಿಸಿದ ಗುರುಮಧ್ವ ತಾ

ನಾದ - ಧರೆಯಲಿ - ಮೆರೆದ

ಅನಿಮಿಷರೊಡೆಯ ಶ್ರೀ ವೇದವ್ಯಾಸರ

ಚರಣ - ಅನುದಿನ - ಸ್ಮರಣ

ಕನಸೊಳು ಕಾಣದ ಅದ್ವೈತಂಗಳ
ಮುರಿದ - ತತ್ತ್ವ - ತೋರಿದ
ಘನಮಹಿಮ ಶ್ರೀ ಪುರಂದರ ವಿಠಲನ
ದಾಸ - ಪಡೆದ - ಸನ್ಯಾಸ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಅವತಾರ ತ್ರಯದ ವರ್ಣನೆ ಈ ಕೀರ್ತನೆಯಲ್ಲಿ ಇದೆ.

೧. ಹರಿ = ಕಪಿ

೨. ಶೀಮಗೆ = ಸೀಮಗೆ = ಭೀಮಸೇನ ಹುಟ್ಟಿದ ನಾಡಿನಲ್ಲಿ

ಆಂತ = ಎದುರಾದ

ಚಲ = ಹಠ, ಛಲ

ಭೀಮ = ಭಯಂಕರ

ಕಂತು ಜನಕ = ಕಾಮನ ತಂದೆ, ಕೃಷ್ಣ

ಮದಗಜ = ಮದದಾನೆಯಂತಿರುವವ, ಭೀಮ

೩. ಅನಿಮಿಷರು = ದೇವತೆಗಳು

ಅನಿಮಿಷರೊಡೆಯ = ಶ್ರೀಹರಿ

ಕನಸೊಲು ಕಾಣದ = ಕಲ್ಪನೆಗೆ ಮಿಕ್ಕಿದ

Classification: Keerthane

Ankita: sri purandara vittala

Location: NA

Category: Pooja Tatva, Hanuma Stuti

Sub-Category: hanuma, madhva, bhima, hanuma-bhima-madhva, Krishna, simha, lanka, bhaya, kaadu, parvata, koti, rama, sita, pandava, santosha, kourava, gaja, muni, kula, bhumi, deva, vedavyasa, smarane, dwaita, deva

Pravachana: NA

Explanation: NA